

03

KARNATAKA POWER TRANSMISSION CORPORATION LIMITED

Departmental Examination – January-2014

SAS PART-I – PAPER - III

(KEB Accounts Manual Volume-II, The Electricity Act, 2003 & The Companies Act, 1956)

(Books, Guides, Notes etc., are not allowed)

Date: 21.01.2014

Maximum Marks: 100

Time: 9:30 am to 12:30 pm

Note: The first one hour will be allowed to answer multiple choice questions on OMR sheets & the same will be taken back after one hour.

ಸೂಚನೆ: ಅಭ್ಯರ್ಥಿಗಳು ಮಾದರಿ ಪ್ರಶ್ನೆಗಳನ್ನು ಉತ್ತರಿಸಲು ಮೊದಲ ಒಂದು ಗಂಟೆ ಸಮಯ ಮಾತ್ರ ಇರುತ್ತದೆ ಹಾಗೂ ಒಂದು ಗಂಟೆಯ ನಂತರ ಕೂಡಲೇ ಓ.ಎಂ.ಆರ್. ಉತ್ತರ ಪತ್ರಿಕೆಗಳನ್ನು ಹಿಂಪಡೆಯಲಾಗುತ್ತದೆ.

PART-A

40

ಭಾಗ-ಎ

- Advance payment against proof of dispatch of materials as stipulated in the purchase order.
A) 90% B) 80% C) 70% D) 60%
ಖರೀದಿ ಆದೇಶದಲ್ಲಿರುವಂತೆ ಸಾಮಗ್ರಿಗಳನ್ನು ಸರಬರಾಜು ಮಾಡಿದ ಆಧಾರದ ಮೇಲೆ ಪಾವತಿ ಮಾಡುವ ಮುಂಗಡ ಮೊತ್ತ.
A) 90% B) 80% C) 70% D) 60%
- Minimum members in a private company should be
A) 1 B) 2 C) 3 D) 4
ಖಾಸಗಿ ಕಂಪನಿಯ ಸದಸ್ಯರ ಕನಿಷ್ಠ ಸಂಖ್ಯೆ
A) 1 B) 2 C) 3 D) 4
- Which copy of indent should be preserved by the Indentor
A) Fourth copy B) Fifth copy C) Third copy D) First copy
ಇಂಡೆಂಟ್ ಹಾಕಿದವರು ತಮ್ಮ ಬಳಿ ಇಟ್ಟುಕೊಳ್ಳುವ ಕೋರಿಕೆ ಪ್ರತಿ
A) ನಾಲ್ಕು B) ಐದು C) ಮೂರು D) ಒಂದು
- In Turnkey works, what is the percentage of payment that will be released for supply of materials at site by the contractor
A) 90% B) 70% C) 50% D) 80%
ಸಮಗ್ರ ಗುತ್ತಿಗೆ ಕಾಮಗಾರಿಗಳಲ್ಲಿ ಗುತ್ತಿಗೆದಾರರು/ ಸರಬರಾಜುದಾರರು ಕಾಮಗಾರಿ ನಡೆಯುವ ಸ್ಥಳಕ್ಕೆ ಸರಬರಾಜು ಮಾಡುವ ಸಾಮಗ್ರಿಗಳಿಗೆ ಮೊದಲಿಗೆ ಪಾವತಿ ಮಾಡುವ ಶೇಕಡವಾರು ಮೊತ್ತ
A) 90% B) 70% C) 50% D) 80%
- The initial agreement period of power supply for HT Installations
A) 5 years B) 2 years C) 1 year D) 3 years
ಹೆಚ್.ಟಿ ಸ್ಥಾವರದ ವಿದ್ಯುತ್ ಸರಬರಾಜು ಕರಾರು ಪತ್ರದ ಪ್ರಾರಂಭದ ಅವಧಿ
A) 5 ವರ್ಷ B) 2 ವರ್ಷ C) 1 ವರ್ಷ D) 3 ವರ್ಷ

6. Tenders shall be asked to Quote in two parts separately in respect of materials purchase, the first part is called
 A) Tech Bid B) Price bid C) Tech and Price bid D) None of the above
 ಟೆಂಡರ್‌ದಾರರು ಸಾಮಗ್ರಿಗಳನ್ನು ಕೊಳ್ಳಲು ಟೆಂಡರ್‌ಗಳನ್ನು ಪ್ರತ್ಯೇಕವಾಗಿ ಎರಡು ಭಾಗಗಳಲ್ಲಿ ತಯಾರಿಸಿ ಸೀಲು ಮಾಡಿ ಸಲ್ಲಿಸಬೇಕಾಗುತ್ತದೆ. ಮೊದಲನೇ ಭಾಗಕ್ಕೆ ಏನೆಂದು ಕರೆಯುತ್ತಾರೆ.
 A) ತಾಂತ್ರಿಕ ಬಿಡ್ B) ಬೆಲೆ ಬಿಡ್ C) ತಾಂತ್ರಿಕ-ಬೆಲೆ ಬಿಡ್ D) ಮೇಲಿನ ಯಾವುದು ಅಲ್ಲ
7. What is the rate of Labour welfare cess deducted from civil & erection bills
 A) 5% B) 3% C) 1% D) 2%
 ಕಾಮಗಾರಿ ಮತ್ತು ಎರೆಕ್ಷನ್ ಬಿಲ್‌ಗಳಲ್ಲಿ ಕಟಾಯಿಸಬೇಕಾಗುವ ಕಾರ್ಮಿಕ ಕ್ಷೇಮಾಭಿವೃದ್ಧಿ ಸೆಸ್ ಶೇಕಡವಾರು ಮೊತ್ತ
 A) 5% B) 3% C) 1% D) 2%
8. Expenditure incurred for shifting an asset to another place is a
 A) Capital Expenditure B) Revenue Expenditure
 C) Partially revenue/Capital Expenditure D) None of the above
 ಆಸ್ತಿಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಣೆ ಮಾಡಲು ಭರಿಸುವ ವೆಚ್ಚವು
 A) ಬಂಡವಾಳ ವೆಚ್ಚ B) ಕಂದಾಯ ವೆಚ್ಚ C) ಭಾಗಶಃ ಕಂದಾಯ/ಬಂಡವಾಳ ವೆಚ್ಚ D) ಯಾವುದು ಅಲ್ಲ
9. Advance income tax recovered from the contractors' bills is debited to
 A) 25.501 B) 25.502 C) 25.101 D) 46.925
 ಗುತ್ತಿಗೆದಾರರಿಂದ ಮುಂಗಡ ಆದಾಯ ತೆರಿಗೆ ವಸೂಲಿ ಮಾಡಿರುವ ತೆರಿಗೆಯನ್ನು ತೋರಿಸುವ ಲೆಕ್ಕ ಶೀರ್ಷಿಕೆ
 A) 25.501 B) 25.502 C) 25.101 D) 46.925
10. Deposit recovered from consumers towards burnt out meters is credited to
 A) 47.307 B) 47.303 C) 47.601 D) 47.603
 ಗ್ರಾಹಕರಿಂದ ಸುಟ್ಟುಹೋದ ಮಾಪಕಗಳಿಗೆ ವಸೂಲಿ ಮಾಡಿದ ಠೇವಣಿಯನ್ನು ಜಮಾ ಮಾಡುವ ಲೆಕ್ಕ ಶೀರ್ಷಿಕೆ
 A) 47.307 B) 47.303 C) 47.601 D) 47.603
11. The limit of Festival advance sanction to officers/employees is
 A) 3500 B) 5000 C) 4000 D) 2500
 ನಿಗಮದ ಅಧಿಕಾರಿ/ನೌಕರರಿಗೆ ಮಂಜೂರು ಮಾಡುವ ಹಬ್ಬದ ಮುಂಗಡದ ಮೊತ್ತದ ಮಿತಿ
 A) 3500 B) 5000 C) 4000 D) 2500
12. Amount incurred towards printing & Stationery is debited to
 A) 76.153 B) 76.152 C) 76.129 D) 76.103
 ಮುದ್ರಣ ಮತ್ತು ಲೇಖನ ಸಾಮಗ್ರಿಗಳಿಗೆ ಮಾಡುವ ಖರ್ಚನ್ನು ತೋರಿಸುವ ಲೆಕ್ಕ ಶೀರ್ಷಿಕೆ
 A) 76.153 B) 76.152 C) 76.129 D) 76.103
13. A Company is regulated by the
 A) Company Act 1956 B) Company act 1965
 C) Company act 1960 D) Company act 2013
 ಕಂಪನಿಯು ಯಾವ ಕಾಯ್ದೆಯಡಿ ಕೆಲಸ ನಿರ್ವಹಿಸುತ್ತದೆ
 A) ಕಂಪನಿ ಕಾಯ್ದೆ 1956 B) ಕಂಪನಿ ಕಾಯ್ದೆ 1965
 C) ಕಂಪನಿ ಕಾಯ್ದೆ 1960 D) ಕಂಪನಿ ಕಾಯ್ದೆ 2013

14. Fundamental document of a company is
 A) Article of association B) Memorandum of association
 C) Both A&B D) None of the above
 ಕಂಪನಿಯ ಮೂಲ ದಾಖಲೆ
 A) ಸಂಸ್ಥೆಯ ಲಿಖಿತ ಕಟ್ಟಲೆ B) ಸಂಸ್ಥೆಯ ನಿವೇದನ ಪತ್ರ
 C) ಸಂಸ್ಥೆಯ ಲಿಖಿತ ಕಟ್ಟಲೆ ಮತ್ತು ನಿವೇದನ ಪತ್ರ D) ಯಾವುದೂ ಅಲ್ಲ
15. Officers are permitted to surrender Earned leave in a year only to the extent of
 A) 15 days every year B) 30 days C) 45 days D) None of the above
 ಒಂದು ವರ್ಷದಲ್ಲಿ ಅಧಿಕಾರಿಗಳು ಗಳಿಕೆ ರಜೆಯನ್ನು ಒಪ್ಪಿಬಿಡುವ ಅವಧಿ
 A) ಪ್ರತಿ ವರ್ಷ 15 ದಿನಗಳು B) 30 ದಿನಗಳು C) 45 ದಿನಗಳು D) ಯಾವುದೂ ಅಲ್ಲ
16. Salary bills of Group A&B officials are prepared by
 A) Establishment clerk B) Group A&B officers
 C) Assistant accounts officer D) Senior Assistant
 ಎ ಮತ್ತು ಬಿ ಗುಂಪಿನ ಅಧಿಕಾರಿಗಳ ಸಂಬಳದ ಬಿಲ್‌ಗಳನ್ನು ತಯಾರಿಸುವವರು
 A) ಸಿಬ್ಬಂದಿ ನಿರ್ವಾಹಕರು B) ಎ ಮತ್ತು ಬಿ ಗುಂಪಿನ ಅಧಿಕಾರಿಗಳು
 C) ಸಹಾಯಕ ಲೆಕ್ಕಾಧಿಕಾರಿ D) ಹಿರಿಯ ಸಹಾಯಕ
17. Festival advance payments & recoveries shall be accounted under account code
 A) 27.201 B) 27.202 C) 27.203 D) 27.205
 ಹಬ್ಬದ ಮುಂಗಡ ಪಾವತಿ ಮತ್ತು ವಸೂಲಿಯನ್ನು ಲೆಕ್ಕೀಕರಿಸುವ ಲೆಕ್ಕಶೀರ್ಷಿಕೆ.
 A) 27.201 B) 27.202 C) 27.203 D) 27.205
18. Amount incurred towards repairs of furniture is debited to account code
 A) 74.701 B) 74.801 C) 74.601 D) None of the above
 ಪೀಠೋಪಕರಣಗಳ ರಿಪೇರಿಗಾಗಿ ಖರ್ಚು ಮಾಡಿರುವ ಮೊತ್ತವನ್ನು ಯಾವ ಲೆಕ್ಕ ಶೀರ್ಷಿಕೆಗೆ ಖರ್ಚು
 ತೋರಿಸಲಾಗುತ್ತದೆ.
 A) 74.701 B) 74.801 C) 74.601 D) ಯಾವುದೂ ಅಲ್ಲ
19. Amount payable to advocate towards professional charges is debited to
 A) 76.129 B) 76.125 C) 76.138 D) 76.101
 ವಕೀಲರಿಗೆ ಪಾವತಿಸುವ ವೃತ್ತಿ ಶುಲ್ಕದ ವೆಚ್ಚವನ್ನು ಯಾವ ಲೆಕ್ಕ ಶೀರ್ಷಿಕೆಗೆ ಖರ್ಚು ತೋರಿಸಲಾಗುತ್ತದೆ.
 A) 76.129 B) 76.125 C) 76.138 D) 76.101
20. The period between two consecutive meter reading dates is called
 A) Guarantee period B) Billing period
 C) Contract period D) None of the above
 ಎರಡು ಮಾಪಕ ಓದುವ ಮಧ್ಯದ ಕ್ರಮಾನುಗತ ಅವಧಿಯನ್ನು ಏನೆಂದು ಕರೆಯುತ್ತಾರೆ
 A) ಖಾತರಿ ಅವಧಿ B) ಬಿಲ್ಲಿಂಗ್ ಅವಧಿ C) ಗುತ್ತಿಗೆ ಅವಧಿ D) ಯಾವುದೂ ಅಲ್ಲ

21. The period from the first day of January of a year to the 31st day of December of the same year is called

- A) Assessment year B) Calendar year
C) Financial year D) Accounting year

ಜನವರಿ ಮೊದಲನೇ ದಿನದಿಂದ ಅದೇ ವರ್ಷದ ಡಿಸೆಂಬರ್ 31 ನೇ ದಿನದ ಮಧ್ಯದ ಅವಧಿ

- A) ನಿಗದಿ ಮಾಡಿದ ವರ್ಷ B) ಕ್ಯಾಲೆಂಡರ್ ವರ್ಷ
C) ಆರ್ಥಿಕ ವರ್ಷ D) ಅಕೌಂಟಿಂಗ್ ವರ್ಷ

22. Supervision charges shall be paid to the electricity company under self-execution at 10 percent of the estimate excluding employee cost subject to maximum of Rs

- A) 25 lakhs B) 15 lakhs C) 10 lakhs D) 5 lakhs

ವಿದ್ಯುತ್ ಕಂಪನಿಗೆ ಮೇಲ್ವಿಚಾರಣ ವೆಚ್ಚವನ್ನು ಪಾವತಿಸುವಾಗ, ಸ್ವಯಂ ಕಾರ್ಯಗತಗೊಳಿಸುವ ವ್ಯವಸ್ಥೆಯಡಿಯಲ್ಲಿ ಅಂದಾಜು ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಶೇಕಡ 10% ರಂತೆ ಸಿಬ್ಬಂದಿ ವೆಚ್ಚ ಹೊರತುಪಡಿಸಿ ಈ ಕೆಳಗಿನ ಮೊತ್ತಕ್ಕೆ ಮಿತಿಗೊಳಿಸಲಾಗುತ್ತದೆ

- A) 25 ಲಕ್ಷ B) 15 ಲಕ್ಷ C) 10 ಲಕ್ಷ D) 5 ಲಕ್ಷ

23. The HT consumer shall maintain an average power factor of not less than

- A) 0.90 log B) 0.85 log C) 0.80 log D) 0.82 log

ಹೆಚ್.ಟಿ ಸ್ಥಾವರದ ಗ್ರಾಹಕರು ಸಾಮಾನ್ಯಾಂಶವನ್ನು ಸರಾಸರಿ ಈ ಕೆಳಗಿನ ಯಾವುದಕ್ಕೆ ಕಡಿಮೆ ಇಲ್ಲದಂತೆ ನಿರ್ವಹಿಸಬೇಕು

- A) 0.90 B) 0.85 C) 0.80 D) 0.82

24. Compounding amount payable by the HT consumer committing offence of theft of electricity on per KVA of contract demand is

- A) Rs. 10000/- B) Rs. 5000 C) Rs. 8000 D) Rs. 9000

ಹೆಚ್.ಟಿ ಗ್ರಾಹಕನು ವಿದ್ಯುತ್‌ನ್ನು ಕಳ್ಳತನದಿಂದ ಉಪಯೋಗಿಸಿದಲ್ಲಿ ಒಂದು ಕೆವಿಎ ಯ ಒಪ್ಪಂದದ ಬೇಡಿಕೆಗೆ ಪಾವತಿ ಮಾಡುವ ಕಾಂಪೌಂಡಿಂಗ್ ಮೊತ್ತ

- A) ರೂ. 10000 B) ರೂ. 5000 C) ರೂ. 8000 D) ರೂ. 9000

25. Service tax deducted out of contractor bills is credited to

- A) 46.925 B) 46.921 C) 46.924 D) 46.922

ಗುತ್ತಿಗೆದಾರರ ಬಿಲ್ಲುಗಳಿಂದ ಕಟಾಯಿಸಿದ ಸೇವಾ ತೆರಿಗೆಯನ್ನು ಜಮಾ ಮಾಡಲಾಗುವ ಲೆಕ್ಕ ಶೀರ್ಷಿಕೆ

- A) 46.925 B) 46.921 C) 46.924 D) 46.922

26. When the dismantling work is got done by the contract agency, the cost of labour is debited to

- A) 77.540 B) 16.205 C) 14.160 D) 14.150

ಆಸ್ತಿಯನ್ನು ಕಳಚಿದ ಕಾಮಗಾರಿಗಾಗಿ, ಗುತ್ತಿಗೆ ಏಜೆನ್ಸಿಗೆ ಪಾವತಿ ಮಾಡುವ ವೆಚ್ಚವನ್ನು ಯಾವ ಲೆಕ್ಕ ಶೀರ್ಷಿಕೆಗೆ ಖರ್ಚು ತೋರಿಸಲಾಗುತ್ತದೆ.

- A) 77.540 B) 16.205 C) 14.160 D) 14.150

27. In the Account Section after dismantling of an asset, original cost and accumulated depreciation will be transferred to Account head
 A) 16.1 B) 17.201 C) 16.2 D) none of the above
 ಲೆಕ್ಕ ವಿಭಾಗದಲ್ಲಿ ಕಳಚಿರುವ ಆಸ್ತಿಯ ಮೂಲ ವೆಚ್ಚ ಮತ್ತು ಸಂಚಿತ ಸವಕಳಿಯನ್ನು ಈ ಕೆಳಗಿನ ಯಾವ ಲೆಕ್ಕ ಶೀರ್ಷಿಕೆಗೆ ವರ್ಗಾಯಿಸಲಾಗುತ್ತದೆ
 A) 16.1 B) 17.201 C) 16.2 D) ಯಾವುದೂ ಅಲ್ಲ
28. Employer & Employees contribution of EPF is
 A) 25.61 B) 12 C) 13.61 D) 25.59
 ಯಜಮಾನ ಮತ್ತು ನೌಕರರ ಇ.ಪಿ.ಎಫ್‌ನ ಒಟ್ಟು ಕೊಡುಗೆ
 A) 25.61 B) 12 C) 13.61 D) 25.59
29. A company without limited liability is known as
 A) Limited company B) unlimited company
 C) Govt. Company D) Foreign company
 ನಿಯಮಿತ ಹೊರೆ ಹೊಂದಿರದ ಕಂಪನಿಯನ್ನು ಏನೆಂದು ಕರೆಯಲಾಗುತ್ತದೆ
 A) ನಿಯಮಿತ ಕಂಪನಿ B) ಅನಿಯಮಿತ ಕಂಪನಿ C) ಸರ್ಕಾರಿ ಕಂಪನಿ D) ವಿದೇಶಿ ಕಂಪನಿ
30. There is no restriction on maximum number of members in
 A) Private Company B) Public Company
 C) Holding company D) None of the above
 ಈ ಕೆಳಗಿನ ಯಾವ ಕಂಪನಿಯಲ್ಲಿ ಅತ್ಯಂತ ಹೆಚ್ಚಿನ ಸದಸ್ಯರ ಸಂಖ್ಯೆಗೆ ಮಿತಿ ಇರುವುದಿಲ್ಲ
 A) ಖಾಸಗಿ ಕಂಪನಿ B) ಸಾರ್ವಜನಿಕ ಕಂಪನಿ C) ಹಿಡುವಳಿ ಕಂಪನಿ D) ಯಾವುದೂ ಅಲ್ಲ
31. Incidental store expenses incurred shall be debited to
 A) 76.210 B) 76.220 C) 76.270 D) 76.153
 ಆಸಕ್ತಿಕವಾಗಿ ಉಗ್ರಾಣದಲ್ಲಿ ಭರಿಸುವ ವೆಚ್ಚವನ್ನು ಖರ್ಚು ತೋರಿಸುವ ಲೆಕ್ಕಶೀರ್ಷಿಕೆ
 A) 76.210 B) 76.220 C) 76.270 D) 76.153
32. Original tenders/Quotations, comparative statements and purchase orders are audited by internal audit staff subject to
 A) 95% B) 90% C) 99% D) 100%
 ಆಂತರಿಕ ಲೆಕ್ಕ ಪರಿಶೋಧನೆಯವರು ಮೂಲ ಟೆಂಡರ್/ಕೋಟೇಶನ್, ತುಲನಾತ್ಮಕ ಪಟ್ಟಿ ಮತ್ತು ಖರೀದಿ ಆದೇಶಗಳನ್ನು ಪರಿಶೀಲಿಸುವ ಶೇಕಡವಾರು
 A) 95% B) 90% C) 99% D) 100%
33. On purchase of materials manufactured from out of state for which the department will issue against CST
 A) A form B) B form C) C form D) D form
 ನಿಗಮವು ಬೇರೆ ರಾಜ್ಯಗಳಿಂದ ತಯಾರಿಸಿದ ಸಾಮಗ್ರಿಗಳನ್ನು ಕೊಳ್ಳುವಾಗ ಕೇಂದ್ರ ಮಾರಾಟ ತೆರಿಗೆ ವಿರುದ್ಧ ನೀಡುವ ನಮೂನೆ
 A) ಎ ಫಾರಂ B) ಬಿ ಫಾರಂ C) ಸಿ ಫಾರಂ D) ಡಿ ಫಾರಂ
34. Under joint charge mechanism the service tax is payable by
 A) Service provider B) Service Receiver
 C) Both A&B D) None of the above

ಜಂಟಿ ಚಾರ್ಜ್ ವ್ಯವಸ್ಥೆಯಡಿಯಲ್ಲಿ ಸೇವಾ ತೆರಿಗೆಯನ್ನು ಪಾವತಿಸುವವರು

- A) ಸೇವೆ ಒದಗಿಸುವವರು B) ಸೇವೆ ಪಡೆಯುವವರು
B) ಸೇವೆ ಒದಗಿಸುವವರು/ ಪಡೆಯುವವರು D) ಯಾವುದು ಅಲ್ಲ

35. The amount paid towards donations by employee to charitable trust is entitled for deduction in respect of amount paid under IT act 1961 from gross total income under section

- A) 80D B) 80C C) 80DD D) 80G

ಆದಾಯ ತೆರಿಗೆ ಕಾಯ್ದೆ 1961 ರ ಯಾವ ವರ್ಗದಡಿಯಲ್ಲಿ ದಾನವಾಗಿ ಪಾವತಿಸಿದ ಮೊತ್ತವು ಒಟ್ಟು ವರಮಾನದಿಂದ ಕಡಿತಗೊಳಿಸಲು ಅರ್ಹರಾಗಿರುತ್ತಾರೆ

- A) 80D B) 80C C) 80DD D) 80G

36. If a company has control over another company it is known as

- A) Subsidiary Company B) Holding Company
C) Unlimited Company D) Government Company

ಒಂದು ಕಂಪನಿಯು ಇನ್ನೊಂದು ಕಂಪನಿಯನ್ನು ನಿಯಂತ್ರಿಸುತ್ತಿದ್ದರೆ ಅದನ್ನು ಗುರುತಿಸುವುದು ಈ ರೀತಿ

- A) ಸಹಾಯಕ ಕಂಪನಿ B) ಸ್ವಾಧೀನದಲ್ಲಿರುವ ಕಂಪನಿ
C) ಅನಿಯಮಿತ ಕಂಪನಿ D) ಸರ್ಕಾರಿ ಕಂಪನಿ

37. During inspection by vigilance staff, if theft of Electricity is noticed in an industry then back billing may be preferred to a minimum of

- A) 3 months B) 6 months
C) Actual period of assessment not exceeding 6 months D) None of the above

ಜಾಗೃತ ದಳದವರು ವಿದ್ಯುತ್ ಕಳ್ಳತನದ ತಪಾಸಣೆಯನ್ನು ಮಾಡುವಾಗ ಕೈಗಾರಿಕಾ ಉದ್ಯಮಿಗಳ ವಿದ್ಯುತ್ ಕಳ್ಳತನಕ್ಕೆ ನಿಗದಿ ಮಾಡುವ ಕನಿಷ್ಠ ಬ್ಯಾಕ್ ಬಿಲ್ಲಿಂಗ್ ಅವಧಿ

- A) 3 ತಿಂಗಳು B) 6 ತಿಂಗಳು
C) 6 ತಿಂಗಳಿಗೆ ಮೀರದಂತೆ ವಾಸ್ತವಿಕ ನಿರ್ಧಾರಿಸಿದ ಅವಧಿ D) ಯಾವುದು ಅಲ್ಲ

38. In a Govt. company the paid up share capital held by the Govt. shall be not less than

- A) 40% B) 29% C) 22% D) 51%

ಸರ್ಕಾರಿ ಕಂಪನಿಯೊಂದು ಪರಿಗಣಿಸಲು ಇರಬೇಕಾದ ಸರ್ಕಾರದ ಭಾಗ ಕನಿಷ್ಠ ಪಾವತಿತ ಷೇರು ಬಂಡವಾಳ

- A) 40% B) 29% C) 22% D) 51%

39. The powers exercisable by a company are to be confined to the objects specified in the memorandum. An act beyond powers which is void is termed as

- A) Prohibited acts B) Ultra vires C) Illegal acts D) Powerless acts

ಕಂಪನಿಯು ನಿರ್ವಹಿಸಬೇಕಾದ ಅಧಿಕಾರವು ಮೆಮೊರಾಂಡಂ ಆಫ್ ಅಸೋಸಿಯೇಷನ್‌ನಲ್ಲಿ ನಮೂದಿಸಲ್ಪಟ್ಟಿರುತ್ತದೆ. ಅಧಿಕಾರದ ಮಿತಿಯನ್ನು ಮೀರಿ ಚಲಾಯಿಸಿದ ಅಧಿಕಾರವು ----- ಎಂದು ಕರೆಯಲ್ಪಡುತ್ತದೆ

- A) ನಿರ್ಬಂಧಿತ ಕೆಲಸಗಳು B) ಅಧಿಕಾರ ವ್ಯಾಪ್ತಿಗೆ ಮೀರಿದ ತತ್ವ
C) ಕಾನೂನು ಬಾಹಿರ ಚಟುವಟಿಕೆಗಳು D) ಅಧಿಕಾರ ರಹಿತ ಚಟುವಟಿಕೆಗಳು

40. Amount incurred towards fencing the boundary of land owned by KPTCL for construction of station is accounted under account head

- A) 10.304 B) 10.305 C) 10.401 D) 10.101

ಉಪಸ್ಥಾವರ ಕಟ್ಟಲು ನಿಗಮವು ಹೊಂದಿರುವ ಭೂಮಿಗೆ ತಂತಿ ಬೇಲಿ ಅಳವಡಿಸಲು ಖರ್ಚು ಮಾಡಿರುವ ಮೊತ್ತವನ್ನು ಯಾವ ಲೆಕ್ಕ ಶೀರ್ಷಿಕೆಗೆ ತೆಗೆದುಕೊಳ್ಳಲಾಗುವುದು


- A) 10.304 B) 10.305 C) 10.401 D) 10.101

PART-B

ಭಾಗ-ಬಿ

1. What are the duties and responsibility of store keeper? 5
ಉಗ್ರಾಣಪಾಲಕರ ಕರ್ತವ್ಯ ಮತ್ತು ಜವಾಬ್ದಾರಿಗಳೇನು?
 2. State the difference between a public company and private company 5
ಸಾರ್ವಜನಿಕ ಕಂಪನಿ ಮತ್ತು ಖಾಸಗಿ ಕಂಪನಿಗಳ ವ್ಯತ್ಯಾಸಗಳನ್ನು ತಿಳಿಸಿ
 3. State any 10 points contained in the purchase order 5
ಖರೀದಿ ಆದೇಶದಲ್ಲಿರುವ 10 ಅಂಶಗಳನ್ನು ತಿಳಿಸಿ
 4. Explain the procedure for disposal of scrapped assets 10
ರದ್ದುಗೊಳಿಸಿದ ಆಸ್ತಿಗಳ ವಿಲೇವಾರಿಯಲ್ಲಿ ಅನುಸರಿಸುವ ಕಾರ್ಯವಿಧಾನಗಳನ್ನು ತಿಳಿಸಿ
 5. Write short notes on (Any five) 10
 - 1) Limited Company
 - 2) Misuse of Electricity
 - 3) Completion report
 - 4) Termination of power supply agreement
 - 5) Contingent charges
 - 6) Secret service grant
 - 7) Accident Grant
- ಈ ಕೆಳಗೆ ಕಾಣಿಸಿರುವ ವಿಷಯದ ಬಗ್ಗೆ ಟಿಪ್ಪಣಿ ಬರೆಯಿರಿ(ಯಾವುದಾದರೂ ಐದಕ್ಕೆ)
- 1) ನಿಯಮಿತ ಕಂಪನಿ
 - 2) ವಿದ್ಯುತ್ ದುರ್ಬಳಕೆ
 - 3) ಸಮಾಪನ ವರದಿ
 - 4) ವಿದ್ಯುತ್ ಸರಬರಾಜು ಒಪ್ಪಂದದ ಮುಕ್ತಾಯ
 - 5) ಸಂಭವನೀಯ ವೆಚ್ಚಗಳು
 - 6) ಗುಪ್ತ ಸೇವಾ ಅನುದಾನ
 - 7) ಅಪಘಾತ ಅನುದಾನ
6. Regulations that are prescribed for surrender and encashment of earned leave & payment of leave salary? 5
ಗಳಿಕೆ ರಜೆ ಬಿಟ್ಟುಕೊಡುವಿಕೆ ಮತ್ತು ನಗದೀಕರಣ ಹಾಗೂ ರಜೆ ಸಂಬಳ ಪಾವತಿಸುವಲ್ಲಿ ಅನುಸರಿಸಬೇಕಾದ ನಿಬಂಧನೆಗಳು?

7. Explain the procedure to be followed towards preparation and payment of compensation for tree cut/crop cut 6
 ಮರ ಕಡಿದ ನಷ್ಟ/ಬೆಳೆನಷ್ಟ ಪರಿಹಾರದ ಬಿಲ್ ತಯಾರಿಸಲು ಮತ್ತು ಪಾವತಿ ಮಾಡಲು ಅನುಸರಿಸಬೇಕಾದ ಕಾರ್ಯವಿಧಾನಗಳು
8. What are the circumstances under which license (Company) may disconnect power supply 5
 ಕಂಪನಿಯು ಯಾವ ಸಂದರ್ಭಗಳಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಬಹುದು
9. Write short notes on Black listing of the suppliers/Contractors 4
 ಸರಬರಾಜುದಾರರು/ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆಗೆ ಸೇರಿಸುವ ಬಗ್ಗೆ ಟಿಪ್ಪಣಿ ಬರೆಯಿರಿ
10. What are the procedures to be followed regarding repairs to corporation vehicles? 5
 ನಿಗಮದ ವಾಹನಗಳ ರಿಪೇರಿಗಾಗಿ ಪಾಲಿಸಬೇಕಾದ ಕಾರ್ಯವಿಧಾನಗಳೇನು?



 Your Personal Exam Guide